



**REF: VTTL/SE/2022-23**

**June 11, 2022**

The General Manager – Listing,  
National Stock Exchange of India Ltd  
Plot No. C/1, G Block,  
Bandra – Kurla Complex,  
Bandra (E ), MUMBAI – 400 051  
Tel No- 022-26598235

The Manager Listing,  
BSE Ltd.,  
Floor 25, P.J. Towers,  
Dalal Street,  
MUMBAI – 400 001  
PH: 022-22721234

Dear Sir/Madam,

**Sub: Newspaper Publication.**

Please find attached herewith the Newspaper Publications.

Thanking you,

Yours truly,  
for V.S.T Tillers Tractors Ltd.,

Chinmaya Khatua  
Company Secretary



V.S.T. TILLERS TRACTORS LIMITED CIN-L34101KA1967PLC001706  
Plot No.1 Dyavasandra Indl. Layout, Whitefield Road, Mahadevapura Post, Bengaluru-560048, India  
Phone: 91-80-67141111 Toll Free: 1-800-4190136 Email: vstgen@vsttractors.com  
[www.vsttractors.com](http://www.vsttractors.com)

Grow with us

Bombay Dyeing THE BOMBAY DYEING AND MANUFACTURING COMPANY LTD.

Registered Office: (CIN: L1720MH1992PLC00031) ... Mumbai - 400025

NOTICE TO THE EQUITY SHAREHOLDERS FOR TRANSFER OF EQUITY SHARES OF THE COMPANY TO INVESTOR EDUCATION AND PROTECTION FUND (IEPF) AUTHORITY

NOTICE is hereby given to the shareholders of the Bombay Dyeing and Manufacturing Company Limited ("Company") pursuant to the provisions of Section 124(6) of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016 ("the Rules") (as amended).

The complete details of the concerned shareholders whose dividends are unclaimed for seven consecutive years and whose shares are due for transfer to IEPF on September 11, 2022 are being uploaded on the Company's website www.bombaydyeing.com under Investors Section - Transfer of Shares to IEPF.

In case the dividends are not claimed by the concerned shareholder(s) by August 31, 2022, necessary steps will be initiated by the Company to transfer shares held by the concerned shareholder(s) to IEPF without further notice in the following manner: In case the shares are held:-

In case of any queries, the concerned shareholder(s) may please contact the Registrar and Share Transfer Agent of the Company, viz. M/s. KFin Technologies Limited (formerly known as M/s. KFin Technologies Private Limited), Selenium Tower B, Plot 31 & 32, Financial District, Nanrangwadi, Senigrampally, Mandla, Hyderabad - 500 032, Telangana, Toll Free No.: 1800-335-4021. E-mail: registrar@kftpl.com. E-mail may also be sent to grievance\_redressal\_cell@bombaydyeing.com

Place: Mumbai Date: 8th June, 2022 Sanjive A. Company Secretary

VST GROUP ENTERPRISE TILLERS TRACTORS LTD.

CIN: L34101KA19677L0001706 Registered office: Plot No-1, Dnyasananda Indl Layout, Whitefield Road, Mahadevapur P.O., Bengaluru 560 048, Ph: 080 - 67411111 e-mail: vsolgen@vsttractors.com, www.vsttractors.com.

NOTICE (For Attention of Shareholders of the Company)

Sub: Transfer of Equity Shares of the Company to Investor Education and Protection Fund (IEPF)

This Notice is hereby given pursuant to the provisions of the Investor Education and Protection Fund Authority (Accounting, Audit, Transfer and Refund) Rules 2016 ("the Rules"), as amended from time to time With reference to provisions of Section 124 (6) read with the Rules, all shares in respect of which dividend has not been paid or claimed by the shareholders for seven consecutive years or more, shall also be transferred to the Company to IEPF constituted under Section 125 of the Companies Act, 2013 as per the procedure set out in the Rules.

The Company will not transfer such shares to IEPF where there is a specific order of the court / Tribunal / statutory authority for refraining transfer of such shares and where the shares are hypothecated/pledged under the Depositories Act, 1996. Adhering to the various requirements set out in the Rules, the Company has communicated individually to the concerned shareholders whose shares are liable to be transferred to IEPF, for taking appropriate action(s).

Place: Bengaluru Date: 08/06/2022 (Sd/-) Chinmayia Khutua Company Secretary

KIROSKAR BROTHERS LIMITED

A Kiroskar Group Company Registered Office: Yamuna, S. No. 98 (3 to 7), Plot No. 3, Banner, Pune 411 045. CIN: L29113PN1920PLC000670



NOTICE (for the attention of equity shareholders of the Company)

Sub.: Transfer of equity shares of the Company to Investor Education and Protection Fund

The Notice is issued pursuant to the provisions of Investor Education and Protection Fund Authority (Accounting, Audit, Transfer and Refund) Amendment Rules, 2017 notified by the Ministry of Corporate Affairs effective from February 28, 2017 ("the Rules") read with Section 124 of the Companies Act, 2013.

The Rules, amongst other matters, contain provisions for transfer of all shares in respect of which dividend has not been paid or claimed by the shareholders for seven consecutive years or more to the Investor Education and Protection Fund (IEPF Authority).

In compliance with the necessary requirements set out in the Rules, notice will be sent individually to the concerned shareholders, whose shares are liable to be transferred to the account of the IEPF authority for taking appropriate action(s) as mentioned therein.

The Company will upload full details of such shareholders and shares due for transfer to the said account on its website at www.kiroskargroup.com.

Shareholders may note that the unclaimed dividend and the shares transferred to the IEPF authority including all benefits accruing on such shares if any, can be claimed by them after following the procedure prescribed in the Rules.

The Company shall, with a view to comply with the requirements set out in the Rules, transfer the dividend and shares to the said account as per the procedure stipulated in the Rules without any further communication.

In case the shareholder(s) have any queries on the subject matter, they may contact the Company's Registrar and Share Transfer Agents Bigshare Online Pvt. Ltd., Office No. SE-2, 6th Floor, Pinnacle Business Park, Near to Ahura Centre, Mahakali Caves Road, Andheri (East) Mumbai - 400 093, Maharashtra - India. Tel: +91 022 - 62638200, 62638212 Fax: +91 22 62638299 E-mail: KSL@bigshareonline.com Website: www.bigshareonline.com

Place: Pune Date: June 8, 2022 \* Tel: +91 20 2444 0770 \* Fax: +91 20 2444 0156 \* E-mail: secretarial@kbl.com \* Website: www.kiroskarpumps.com

NOTICE

Sub.: Transfer of equity shares of the Company to Investor Education and Protection Fund

The Notice is issued pursuant to the provisions of Investor Education and Protection Fund Authority (Accounting, Audit, Transfer and Refund) Amendment Rules, 2017 notified by the Ministry of Corporate Affairs effective from February 28, 2017 ("the Rules") read with Section 124 of the Companies Act, 2013.

The Rules, amongst other matters, contain provisions for transfer of all shares in respect of which dividend has not been paid or claimed by the shareholders for seven consecutive years or more to the Investor Education and Protection Fund (IEPF Authority).

In compliance with the necessary requirements set out in the Rules, notice will be sent individually to the concerned shareholders, whose shares are liable to be transferred to the account of the IEPF authority for taking appropriate action(s) as mentioned therein.

The Company will upload full details of such shareholders and shares due for transfer to the said account on its website at www.kiroskargroup.com.

Shareholders may note that the unclaimed dividend and the shares transferred to the IEPF authority including all benefits accruing on such shares if any, can be claimed by them after following the procedure prescribed in the Rules.

The Company shall, with a view to comply with the requirements set out in the Rules, transfer the dividend and shares to the said account as per the procedure stipulated in the Rules without any further communication.

In case the shareholder(s) have any queries on the subject matter, they may contact the Company's Registrar and Share Transfer Agents Bigshare Online Pvt. Ltd., Office No. SE-2, 6th Floor, Pinnacle Business Park, Near to Ahura Centre, Mahakali Caves Road, Andheri (East) Mumbai - 400 093, Maharashtra - India. Tel: +91 022 - 62638200, 62638212 Fax: +91 22 62638299 E-mail: KSL@bigshareonline.com Website: www.bigshareonline.com

Place: Pune Date: June 8, 2022 \* Tel: +91 20 2444 0770 \* Fax: +91 20 2444 0156 \* E-mail: secretarial@kbl.com \* Website: www.kiroskarpumps.com

BHARAT DYNAMICS LIMITED

(A Government of India Enterprise) MINISTRY OF DEFENCE GACHIBOWLI, HYDERABAD-500 032

e-PROCUREMENT ABRIDGE TENDER NOTICE

Inviting Indigenous Competitive Bidding

Table with 4 columns: Sl.No, Tender ID, Description, Estimate in Rs. Row 1: 1, 64552, Extension of Officers Hostel and Facelift of Township Entrance Gate at BDL, Bharu, 440.58 Lakhs

Please visit website https://bidders.abpreproc.com for further details. Bids should be submitted only on e-procurement if any shall be issued through our e-portal only and not in Newspapers.

Dispy General Manager (Corp Comm)

Deepa Narayan Jha also known as Deepa Dabirji (Gachibowli) PAN: No.AACPJ88399 holding 5 shares of Becht Limited (Formerly Motor Industries Company Limited) High Road, Adagudi, Bangalore - 560029. Folio No. 001333 bearing Share Certificate Number 693545 and duplicate Numbers from 692521 to 692525 for 5 shares of INR 100 each. In view of notice that the said Share Certificate are lost and I have applied to the Registrar of Companies to issue duplicate Share Certificates and exchange of the same with Face Value of INR 100-certificates.

ICI Prudential Asset Management Company Limited

Registered Office: 12th Floor, Narain Manzil, 23, Barakhamba Road, New Delhi - 110 001. Corporate Office: One, BKC, 13th Floor, Bandra Kurla Complex, Mumbai - 400 051. Tel.: +91 22 2652 5000, Fax: +91 22 2652 8100, Website: www.iciciprudent.com. Email id: enquiry@iciciprudent.com

Notice to the Investors/Unit Holders of ICI Prudential Long Term Equity Fund (Tax Saving) (the Scheme)

Notice is hereby given that ICI Prudential Trust Limited, Trustee to ICI Prudential Mutual Fund has approved the following distribution under Income Distribution cum capital withdrawal option (IDCW option) of the Scheme, subject to availability of distributable surplus on the record date i.e. on June 14, 2022:

Table with 3 columns: Name of the Scheme/Plans, Quantum of IDCW (₹ per unit) / Face value of ₹ 10/- each)\*#, NAV as on June 7, 2022 (₹ Per unit). Row 1: IDCW, 0.70, 21.07. Row 2: Direct Plan - IDCW, 0.70, 21.15

The distribution will be subject to the availability of distributable surplus and may be lower depending upon the extent of distributable surplus available on the record date under the IDCW option of the Scheme. # Subject to deduction of applicable statutory levy, if any

\* or the immediately following Business Day, if that day is a Non - Business Day. The distribution with respect to IDCW will be done to all the unit holders/beneficial owners whose names appear in the register of unit holders/Statement of beneficial owners maintained by the Depositories, as applicable under the IDCW option of the Scheme, at the close of business hours on the record date.

It should be noted that pursuant to payment of IDCW, the NAV of the IDCW option of the Scheme would fall to the extent of payout and statutory levy (if applicable).

For ICI Prudential Asset Management Company Limited Place: Mumbai Sd/- Date: June 8, 2022 Authorised Signatory

No. 002/06/2022 To know more, call 1800 222 999/1800 200 6666 or visit www.iciciprudent.com

As part of the Go Green Initiative, investors are encouraged to register/update their e-mail id and mobile number to support paper-less communications.

To increase awareness about Mutual Funds, we regularly conduct Investor Awareness Programs across the country. To know more about it, please visit https://www.iciciprudent.com or visit AMF's website https://www.amfinfodia.com

Mutual Fund investments are subject to market risks, read all scheme related documents carefully.

THE INDIAN HOTELS COMPANY LIMITED

Corporate Identification No. (CIN) : L74999MH1902PLC000183 Registered Office : Mandlik House, Mandlik Road, Mumbai - 400 001 Tel: 91 22 6665 1000 E-mail: investorrelations@ihotels.com Website: www.ihclhla.com

NOTICE OF THE 121st ANNUAL GENERAL MEETING, REMOTE E-VOTING AND BOOK CLOSURE

NOTICE is hereby given that the Hundred and Twenty First (121st) Annual General Meeting ("AGM or Meeting") of the Members of The Indian Hotels Company Limited ("the Company") will be held on Thursday, June 30, 2022 at 3.00 p.m. (IST) through Video Conferencing ("VCO")/Other Audio Visual Means ("OAVM") ONLY to transact the business set out in the Notice of the AGM in accordance with the General Circular Nos. 14/2020 dated April 8, 2020, 17/2020 dated April 13, 2020, 20/2020 dated May 5, 2020, 2/2021 dated January 13, 2021, 21/2021 dated December 14, 2021 and 2/2022 dated May 5, 2022 respectively, issued by the Ministry of Corporate Affairs (collectively referred to as "MCA Circulars") and Circular Nos. SEBI/HO/CFD/CMD1/CIR/P/2020/79 dated May 12, 2020, SEBI/HO/CFD/CMD2/CIR/P/2021/11 dated January 15, 2021 & SEBI/HO/CFD/CMD2/CIR/P/2022/62 dated May 13, 2022, respectively, issued by the Securities and Exchange Board of India (herein referred to as "SEBI Circulars").

In compliance with the aforesaid MCA and SEBI Circulars, the Company has sent the Notice of the 121st AGM along with the Integrated Annual Report for FY 2021-22 on Tuesday, June 7, 2022 through electronic mode to those Members whose e-mail addresses are registered with the Company / Depository Participants and a physical copy of the Integrated Annual Report 2021-22 will be sent to those Members who request for the same at investorrelations@ihotels.com mentioning their Folio No./DP ID and Client ID.

The Integrated Annual Report 2021-22 of the Company, along with the Notice and the Explanatory Statement of the 121st AGM is available on the website of the Company at https://www.ihotels.com/AGM/2022/AGM-FY2022 and also on the website of National Securities Depository Limited (NSDL) at www.evoting.nsdl.com. A copy of the same is also available on the websites of the stock exchanges on which the securities of the Company are listed, i.e. at www.nseindia.com and www.bseindia.com.

Remote e-Voting:

In compliance with Section 108 of the Companies Act, 2013 ("the Act") read with Rule 20 of the Companies (Management and Administration) Rules, 2014, as amended, Secretarial Standards - 2 issued by the Institute of Company Secretaries of India on General Meetings and Regulation 44 of the SEBI (Listing Obligations and Disclosure Requirements) Regulations, 2015 read with the MCA Circulars, the Company is providing to its Members the facility of remote e-Voting before/during the AGM to cast their votes on all resolutions set forth in the Notice of the AGM using the electronic voting platform provided by NSDL. A person whose name is recorded in the Register of Members / Register of Beneficial Owners as on Thursday, June 23, 2022 (Cut-Off Date) shall be entitled to avail the facility of remote e-Voting before/during the AGM. The voting rights of the Members shall be in proportion to their share of the paid-up equity share capital of the Company as on the Cut-Off Date.

Members may cast their votes on any or all of the resolutions using the remote e-voting facility before/during the AGM. The detailed instructions for remote e-Voting before/during the AGM are given in the Notes to the Notice of the AGM.

The remote e-Voting facility would be available to the Members during the following period: Commencement of remote e-Voting From 9.00 a.m. (IST) on Monday, June 27, 2022 End of remote e-Voting Upto 5.00 p.m. (IST) on Wednesday, June 29, 2022

The remote e-Voting module shall be disabled by NSDL, for voting thereafter and Members will not be allowed to vote electronically beyond the said date and time. Once the vote on a resolution has been cast by the Member, he/she shall not be allowed to change it subsequently or cast the vote again.

The facility of remote e-Voting system shall also be made available during the Meeting and the Members attending the Meeting, who have not already cast their vote by remote e-Voting shall be able to exercise their right during the Meeting.

Members who have cast their vote on resolution(s) by remote e-Voting prior to the AGM will also be eligible to participate at the AGM through VCO/OAVM but shall not be entitled to cast their vote on such resolution(s) again.

Any person holding shares in physical form and non-individual shareholders, who acquires shares of the Company and becomes a Member of the Company after the despatch of the Notice and holding shares as on the cut-off date may obtain the User ID and password for casting his/her vote or for participating at the AGM by sending a request at evoting@nsdl.com. However, if he/she is already registered with NSDL for remote e-voting then he/she can use his/her existing User ID and password for casting the votes.

A person who is not a Member as on the cut-off date should treat the Notice of the AGM for information purposes only. Mr. Khushroo K. Driver - Advocate High Court (Reg no: OS-811) has been appointed as the Scrutinizer to scrutinize the remote e-Voting before/during the AGM in a fair and transparent manner.

For details relating to remote e-Voting, please refer to the Notice of the AGM. In case of any queries relating to remote e-Voting, please refer to the Frequently Asked Questions and e-Voting user manual for Shareholders available at the Downloads section of www.evoting.nsdl.com or send a request to evoting@nsdl.com. In case of any grievances connected with the facility for remote e-voting and joining the AGM please contact NSDL on evoting@nsdl.com or call on toll free nos.: 1800 1020 990 and 1800 22 44 30 or contact Mr. Amit Vishal, Senior Manager - NSDL at amitv@nsdl.com or Ms. Pallavi Mhatre, Manager, NSDL at pallavi@nsdl.com.

Helpdesk for Individual Shareholders holding securities in demat: for any technical issues related to login through Depository i.e. NSDL and CDSL:

Table with 2 columns: Login Method, Helpdesk Details. Row 1: Individual Shareholders holding securities in demat mode with NSDL, Members facing any technical issue in login can contact NSDL helpdesk by sending a request at evoting@nsdl.com or call at toll free no.: 1800 1020 990 and 1800 224 430. Row 2: Individual Shareholders holding securities in demat mode with CDSL, Members facing any technical issue in login can contact CDSL helpdesk by sending a request at helpdesk.evoting@cdsindia.com or contact at 022-23058738 or 022-23058542-43

Book Closure and Dividend: The Register of Members and Share Transfer Books of the Company will remain closed from, Friday, June 24, 2022 to Thursday, June 30, 2022; (both days inclusive) for determining the entitlement of dividend for the Financial Year ended March 31, 2022. The dividend, if declared at the AGM, will be paid on or after Thursday, July 7, 2022.

For The Indian Hotels Company Limited Place: Mumbai Date: June 8, 2022 (Sd/-) BEEJAI DESAI Senior Vice President Corporate Affairs and Company Secretary (Group)

SUDARSHAN

Sudarshan Chemical Industries Limited Registered Office & Global Head Office : 162 Wellesley Road, Pune 411 001 Tel : 020-68281200 Fax : 020 26582222 CIN L24191PN1951PLC008409 E-mail : shares@sudarshan.com Website : www.sudarshan.com

NOTICE (for attention of the Equity Shareholders of the Company) Transfer of Equity Shares of the Company to the Investor Education and Protection Fund (IEPF)

This Notice is published pursuant to the provisions of Section 124(6) of the Companies Act, 2013, ("the Act"), read with the Investor Education and Protection Fund Authority (Accounting, Audit, Transfer and Refund) Rules, 2016, as amended ("Rules"), notified by the Ministry of Corporate Affairs, with respect to transfer of unclaimed dividend amount and respective shares related to such amount to Investor Education and Protection Fund ("IEPF") Suspense Account The Rules inter alia, contain provisions for transfer of all such shares in respect of which dividend has not been paid or claimed by the shareholders for seven consecutive years or more in the name of IEPF Suspense Account.

In order to comply with the requirements as set out in the Rules, communication is being sent at the latest available addresses of the concerned shareholders whose shares are liable to be transferred to the IEPF Suspense Account. The Company has also made available a list of such shareholders and shares due for transfer to IEPF Suspense Account on its website at www.sudarshan.com under the head 'Investors' and shareholders are requested to refer the website to verify details of unclaimed / unclaimed dividend and respective shares that are liable to be transferred to IEPF Suspense Account. Shareholders may note that both, unclaimed dividend and respective shares transferred to IEPF Suspense Account including all benefits accruing on such shares, if any, can be claimed back from IEPF Authority after following the procedure prescribed by Rules, and which is available on the website: www.iepf.gov.in. Please note that no claim shall lie against the Company in respect of such unclaimed dividend amount and shares transferred to IEPF Suspense Account.

The Shareholder(s), whose equity shares are liable to be transferred to the IEPF Suspense Account, may kindly note that as per Rules:

- In case of Equity Shares held in Physical form: Duplicate share certificate(s)/Letter of Confirmation(s) will be issued and the concerned depository shall convert the duplicate share certificate(s)/Letter of Confirmation(s) into Demat form and shall transfer the shares in favour of the IEPF Suspense Account. The original share certificate(s) registered in the shareholders' names will stand automatically cancelled and deemed non-negotiable; In case of Equity Shares held in Demat form: Concerned depository will give effect to the transfer of the equity shares liable to be transferred in favour of the IEPF Suspense Account by way of corporate action.

The shareholders may further note that details uploaded by the Company on its website should be regarded and shall be deemed as adequate notice in respect of issue of the duplicate share certificate(s)/Letter of Confirmation(s) by the Company for the purpose of transfer of dividend and shares to IEPF Suspense Account as prescribed by Rules.

Notice is hereby given to all such shareholders to make an application to the Company / Registrar and Share Transfer Agent ("RTA") of the Company with a valid request duly signed by all holders along with necessary documents for claiming the unclaimed dividend, so that the shares are not transferred to the IEPF Suspense Account. It may be placed noted that if no valid claims are received in respect of such shares from the shareholders by latest 09th September, 2022, then the Company shall, with a view to comply with requirements, transfer the unclaimed dividend amount (Final Dividend) for FY 2014-15 and consequently transfer such shares to IEPF Suspense Account by the due date, as per the procedure stipulated in the Rules. For further information / clarification / assistance, concerned shareholders are requested to contact the RTA of the Company and / or the Company at below mentioned addresses:

Table with 2 columns: LINK INTIME INDIA PRIVATE LIMITED (RTA) and SUDARSHAN CHEMICAL INDUSTRIES LTD. Row 1: Unit: Sudarshan Chemical Industries Limited, Block No. 202, Akshay Complex, Near Ganesh Temple, off Dhule Patil Road, Pune - 411 001, Maharashtra, Tel.: 020 26160041, 26161629, Fax: 020 - 26163503, E-mail: iepf.shares@linkintime.co.in. Row 2: Legal and Secretarial Department, 162 Wellesley Road, Pune-411 001, Maharashtra, Tel.: 020-68281200, E-mail: shares@sudarshan.com

For Sudarshan Chemical Industries Limited Place: Pune Date: 08th June, 2022 (Sd/-) Mandar Velankar DGM Legal & Company Secretary



